

ದಿಕ್ಷಾವಿದ್ಯಾನಿಲಯಕಾರ್ಯಾಲಯ,
ಕ್ರಾಫ್ಟ್‌ಎಂಬೆ, ಮೈಸೂರು-570005

ನಂಬ್ಯಾ: ಎಸೀ7(ಎ)/456/2016-17

ದಿನಾಂಕ: 23.07.2021

ಸುತ್ತೂರು

ವಿಷಯ: ದಿನಾಂಕ 26.07.2021 ರಿಂದ ಆಫ್‌ಲೈನ್ ತರಗತಿಗಳನ್ನು ನಡೆಸುವ ಬಗ್ಗೆ.

ಉಲ್ಲೇಖ: ಸರ್ಕಾರದ ಆದೇಶ ಸಂಖ್ಯೆ: ಇಡೀ 197ಯುವನ್‌ಇ 2020, ಬೆಂಗಳೂರು ದಿ:23-07-2021

ಉಲ್ಲೇಖತ ಸರ್ಕಾರದ ನಿರ್ದೇಶನದಂತೆ, 2020-21ನೇ ಶೈಕ್ಷಣಿಕ ಸಾಲನ ಸ್ವಾತಕ ಪದವಿ, ಸ್ವಾತಕೋತ್ತರ ಪದವಿ ಕೋನ್‌ಗಳ ತರಗತಿಗಳನ್ನು ಸರ್ಕಾರವು ಕೋವಿಡ್-19ನ್ನು ನಿಯಂತ್ರಿಸಲು ನಿಗದಿಪಡಿಸಿರುವ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು ದಿನಾಂಕ: 26.07.2021ರಿಂದ ಆಫ್‌ಲೈನ್‌ನೇಲ್ಲಿ ಆರಂಭಿಸಲು ಈ ಮೂಲಕ ತಿಳಿಸಲಾಗಿದೆ (ಸರ್ಕಾರದ ಆದೇಶದ ಪ್ರತಿ ಮತ್ತು ಪ್ರಮಾಣೀತ ಕಾರ್ಯಾಜರಣ ವಿಧಾನಗಳ (Standard Operating Procedure - SOP) ಮಾರ್ಗಸೂಚಿಯನ್ನು ವಿಶ್ವವಿದ್ಯಾನಿಲಯದ ವೆಬ್‌ಸೈಟ್‌ನೇಲ್ಲಿ ಪ್ರಕಟಿಸಲಾಗಿದೆ).


2020-21ನೇ ಶೈಕ್ಷಣಿಕ ಸಾಲನ ಅಂತಿಮ ಪರಿಷ್ಕತ ಶೈಕ್ಷಣಿಕ ವೇಳಾಪಟ್ಟಿಯನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು.

ಇಂಧನ
ಕುಲಾಜಿವಾ
ಮೈಸೂರು ವಿಶ್ವವಿದ್ಯಾನಿಲಯ
ಎ. ಮೈಸೂರು.

ಇವರಿಗೆ,

1. ಎಲ್ಲಾ ಸ್ವಾತಕೋತ್ತರ ಅಧ್ಯಯನ ವಿಭಾಗಗಳ ಅಧ್ಯಕ್ಷರು, ಮಾನಸಗಂಗೋತ್ತಿ, ಮೈಸೂರು.
2. ವಿಶ್ವವಿದ್ಯಾನಿಲಯದ ಅಧಿನಕ್ಷೇತ್ರಪಡುವ/ಮಾನ್ಯತೆ ಪಡೆದ ಎಲ್ಲಾ ಸ್ವಾತಕ ಪದವಿ ಕಾಲೇಜುಗಳ/ಫಾಟ್‌ಕ ಕಾಲೇಜುಗಳ ಪ್ರಾಂಶುಪಾಲರುಗಳಿಗೆ.
3. ಸ್ವಾತಕೋತ್ತರ ಪದವಿ ಕೋರ್ಸುಗಳನ್ನು ನಡೆಸುತ್ತಿರುವ ಎಲ್ಲಾ ಹಿಂದಿ/ಸರ್ಕಾರಿ/ಸ್ವಾಯತ್ತ ಕಾಲೇಜುಗಳ ಪ್ರಾಂಶುಪಾಲರುಗಳು.
4. ಕುಲಸಚಿವರು (ಪರೀಕ್ಷಾಂಗ), ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.
5. ಎಲ್ಲಾ ನಿಖಾಯದ ಡೀನರುಗಳು, ಮಾನಸಗಂಗೋತ್ತಿ, ಮೈಸೂರು.
6. ನಿರ್ದೇಶಕರು, ಸ್ವಾತಕೋತ್ತರ ಕೇಂದ್ರ, ಮಂಡ್ರ/ಹಾಸನ/ಚಾಮರಾಜನಗರ
7. ನಿರ್ದೇಶಕರು, ಗಾಂಡಿ ಭವನ/ಅಭಿವೃದ್ಧಿಅಧ್ಯಯನ ಸಂಸ್ಥೆ/ಕುವೆಂಪು ಅಧ್ಯಯನ ಸಂಸ್ಥೆ/ಪ್ರಸಾರಾಂಗ, ವಿದ್ಯಾರ್ಥಿಕ್ಕೇಮಪಾಲನ ಕಳೇರಿ/ಸಿಸ್/ ಡಾ.ಬಿ.ಆರ್.ಅಂಬೇಧರ್ ಸಂಶೋಧನ ಮತ್ತು ವಿಸ್ತರಣಾಕೇಂದ್ರ, ಮಹಿಳಾ ಅಧ್ಯಯನಕೇಂದ್ರ, ಮಾನಸಗಂಗೋತ್ತಿ, ಮೈಸೂರು.
8. ನಿರ್ದೇಶಕರು, ಡಿ.ಎಫ್.ಆರ್.ಎಲ್. ಸಿದ್ದಾರ್ಥನಗರ, ಮೈಸೂರು.

ಕೋರಿಡ್‌19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ
ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು
ಪ್ರಾರಂಭಿಸಲು ಪ್ರಮಾಣೀತ ಕಾರ್ಯಚರಣ ವಿಧಾನ
(STANDARD OPERATING PROCEDURE - SOP)



ಕರ್ನಾಟಕ ಸರ್ಕಾರ

ಸರ್ಕಾರದ ಅದೇಶ ಸಂಖ್ಯೆ: ಇಡೀ 197 ಯುವನ್ಾಳ 2020,
ಚಿಂಗಳೂರು, ದಿನಾಂಕ: 23.07.2021ರ ಮಾರ್ಗಸೂಚಿ

ಕೋವಿಡ್-19 ಹಿನ್ನೆಲೆಯಲ್ಲಿ ಕಾಲೇಜುಗಳಲ್ಲಿ ಶೈಕ್ಷಣಿಕ ಚಂದುವಚಕೆಗಳನ್ನು ಪ್ರಾರಂಭಿಸಲು ವ್ಯವಾಳಿತ
ಕಾರ್ಯಾ ಚರ್ಚಾ ವಿಧಾನ

(Standard Operating Procedure – SOP)

- ಶೈಕ್ಷಣಿಕ ಮಾರ್ಗಸೂಚಿಗಳು-ಎಲ್ಲಾ ವರ್ಷಗಳ ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ಮತ್ತು
ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ:

ಅಯ್ಯಿ-1: ಭೌತಿಕ ತರಗತಿಗಳಿಗೆ ಹಾಜರಾಗುವುದು

- » ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಅನ್ನ ಲ್ಯಾನ್ ತರಗತಿಗಳನ್ನು
ಉಗಾಗಲೇ ಪ್ರಾರಂಭಿಸಲಾಗಿದೆ. ವಿಶ್ವವಿದ್ಯಾಲಯಗಳು, ಪ್ರಸ್ತುತ, ಎಲ್ಲಾ ವರ್ಷಗಳ
ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳನ್ನು ದಿನಾಂಕ: 26-07-2021 ರಿಂದ
ಪ್ರಾರಂಭಿಸಬಹುದು.
- » ಭೌತಿಕವಾಗಿ ತಾಲೇಜಿಗೆ ಬಂದು ತರಗತಿಗಳಿಗೆ ಹಾಜರಾಗಲು ಸಿದ್ಧರಿಯವ ವಿದ್ಯಾರ್ಥಿಗಳಿಗೆ
ಅವರ ಪೂರ್ವತರಿಂದ ನಿಗದಿತ ನಮೂನೆಯಲ್ಲಿ ಸಹಿ ಮಾಡಿದ ಒಂದ್ ತತ್ವ ಹಡೆದು ಭೌತಿಕ
ತರಗತಿಗಳನ್ನು ನಡೆಸುವುದು.
- » ಭೌತಿಕ ತರಗತಿಗಳನ್ನು ನಡೆಸುವಾಗ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ಹಾಗೂ ತಾಲೇಜಿನಲ್ಲಿ
ಉಭ್ಯವಿರುವ ಒಟ್ಟು ತರಗತಿ ಹೊಲಡಿಗಳ ಸಂಖ್ಯೆಗೆ ಅನುಗುಣವಾಗಿ ಆರೋಗ್ಯ ಇಲಾಖೆಯಿಂದ
ಹೊರಡಿಸಲಾಗಿರುವ ಮತ್ತು ಪ್ರಸ್ತುತ ಮಾರ್ಗಸೂಚಿಗಳ ಪ್ರಕಾರ ದ್ಯುಹಿಕ ಉಂತರವನ್ನು
ಕಾಷಾಡಿಕೊಂಡು ಸುರಕ್ಷಿತವಾಗಿ ತರಗತಿಗಳನ್ನು ನಡೆಸಲು ಅವಶ್ಯಕಿಯವಂತೆ ತರಗತಿ ವೇಳಾ
ವಟ್ಟಿಯನ್ನು ತಾಲೇಜಿನ ಹಂತದಲ್ಲಿಯೇ ಸಿದ್ಧಪಡಿಸಿಕೊಳ್ಳಲಿವುದು.

ಅಯ್ಯಿ-2: ಅನ್ನಲ್ಯಾನ್ ತರಗತಿಗಳ ಮೂಲಕ ಅಭಿಯಾಸ ಮಾಡುವುದು

- » ಭೌತಿಕ ತರಗತಿಗಳಿಗೆ ಹಾಜರಾಗಲು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅನ್ನಲ್ಯಾನ್ ತರಗತಿಗಳನ್ನು
ನಡೆಸುವುದು.
- » ಅನ್ನಲ್ಯಾನ್ ತರಗತಿಗಳಿಗೆ ಹಾಜರಾಗಲು ಬಯಸೀದ ವಿದ್ಯಾರ್ಥಿಗಳಿಗೆ ಪರ್ಯಾಪ್ತಮದ ಬಗ್ಗೆ ಇರುವ
ಅನುಮಾನ ಅಥವ ಸಮಸ್ಯೆಗಳನ್ನು ನಿರೂಪಿಸುವ ಸಂಬಂಧ ಹೃತಿ ದಿನ ಭೌತಿಕ ಸಂಪರ್ಕ
ತರಗತಿಗಳನ್ನು(Contact Classes)ನಡೆಸುವುದು.

- ಸಂಪರ್ಕ ತರಗತಿಗಳನ್ನು ನಡೆಸುವಾಗ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಕಾಲೇಜಿನಲ್ಲಿ ಉಭ್ಯವಿರುವ ಒಟ್ಟು ತರಗತಿ ಹೊಲಡಿಗಳ ಸಂಖ್ಯೆಗೆ ಅನುಸಂಧಾರಿ ಆರೋಗ್ಯ ಇಂಫಾಷನ್‌ಎಂದ ಹೊರಡಿಸಲಾಗಿರುವ ಮತ್ತು ಪ್ರಸ್ತುತ ಮಾರ್ಗಸೂಚಿಗಳ ಪ್ರತಾರ ದ್ವಿಹಿತ ಅಂತರವನ್ನು ರಾಷ್ಟ್ರೀಯ ಕೊಂಡು ಸುರಕ್ಷಿತವಾಗಿ ತರಗತಿಗಳನ್ನು ನಡೆಸಲು ಅವಶ್ಯವಿರುವಂತೆ ತರಗತಿ ವೇಳಾಪಟ್ಟಿಯನ್ನು ಕಾಲೇಜಿನ ಹಂತದಲ್ಲಿಯೇ ಸಿದ್ಧಪಡಿಸಿಕೊಳ್ಳುವುದು.
- ಎಲ್ಲಾ ಅಧ್ಯಾಪಕರು ತಮ್ಮ ತರಗತಿಗಳ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಮಾಣದ ಶುರೂತು ಮುಂದಿನ ರನಿಷ್ಟು ಒಂದು ತಿಂಗಳ ಅಧ್ಯಯನ ಸಾಮರ್ಪಿಗಳನ್ನು ಪ್ರತಿ Period/ Sessionಗೆ ಸಂಬಂಧಿಸಿದಂತೆ ತಯಾರಿಸಿ ವಿದ್ಯಾರ್ಥಿಗಳಿಗೆ ಟೆಲಿಗ್ರಾಂ/ ವಾಟ್‌ಅಪ್, ಇ-ಮೇಲ್‌ಲರ ರ್ಯಾಫ್‌ಯಾರಿ ನೀಡುವುದು. ಅಧ್ಯಯನ ಸಾಮರ್ಪಿಗಳು Video Lectures, PowerPoint Presentations, E-Notes, E-Books, Audio Books ಮತ್ತು Practice Questions ಇತ್ಯಾದಿಗಳ ರೂಪದಲ್ಲಿ ಇರತಕ್ಕದ್ದು. ಸದರಿ ಅಧ್ಯಯನ ಸಾಮರ್ಪಿಗಳನ್ನು ಕಾಲೇಜಿನ ವರ್ಷಸ್ವಚೋನಲ್ಲಿ ರ್ಯಾಫ್‌ಯಾರಿಗೆ upload ಮಾಡತಕ್ಕದ್ದು.
- ವಿದ್ಯಾರ್ಥಿಗಳಿಗೆ ಟೆಲಿಗ್ರಾಂ/ ವಾಟ್‌ಅಪ್, ಇ-ಮೇಲ್ ಮೂಲಕ ರ್ಯಾಫ್‌ಯಾರಿ ಅಧ್ಯಯನ ಸಾಮರ್ಪಿಯನ್ನು ನೀಡುವುದು. ಅಧ್ಯಯನ ಸಾಮರ್ಪಿಗಳು Video Lectures, PowerPoint Presentations, E-Notes, E-Books, Audio Books ಮತ್ತು Practice Questions ಇತ್ಯಾದಿಗಳ ರೂಪದಲ್ಲಿ ಇರತಕ್ಕದ್ದು. ಸದರಿ ಅಧ್ಯಯನ ಸಾಮರ್ಪಿಗಳನ್ನು ಕಾಲೇಜಿನ ವರ್ಷಸ್ವಚೋನಲ್ಲಿ ರ್ಯಾಫ್‌ಯಾರಿಗೆ upload ಮಾಡತಕ್ಕದ್ದು.

ಅನ್‌ಲೈನ್/ ಸಂಪರ್ಕ ತರಗತಿಗಳಿಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳು ಅನ್‌-ರ್ಯಾಂಪೆಸ್ ಹಾಗೂ ಆಫ್‌-ರ್ಯಾಂಪೆಸ್ ಹಾಸ್ಟ್‌ಲ್‌ಗಳಲ್ಲಿ ಉಳಿದು ಹೊಳ್ಳಬಹುದು. ಭೌತಿಕ/ ಅನ್‌ಲೈನ್ ತರಗತಿಗಳಿಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳಿಗೆ ಹಾಜರಾತಿಯನ್ನು ರ್ಯಾಫ್‌ಯಾರಿಗೊಳಿಸಲಾಗಿದೆ.

II. ಸಾಮಾನ್ಯ ಮಾರ್ಗಸೂಚಿಗಳು

- ಕಾಲೇಜಿನ ಸಂಪೂರ್ಣ ತಬ್ಬದ. ಮುಖ್ಯದ್ವಾರ. ಶಾಭಾಲಯ ಹಾಗೂ ಎಲ್ಲಾ ಹೊರಡಿಗಳಲ್ಲಿನ ಹೀರೋಡರೆಂಟರಿ ಮತ್ತು ಹೆಚ್ ಸಾಮರ್ಪಿಗಳನ್ನು ಸ್ವಾನಿಟ್‌ಸ್ ಮಾಡಿಸುವುದು.
- ಕಾಲೇಜಿಗಳಿಗೆ ಹಾಜರಾಗುವ ಬೋಧಕರು. ವಿದ್ಯಾರ್ಥಿಗಳು ಹಾಗೂ ಇತರ ಸಿಬ್ಬಂದಿ ರನಿಷ್ಟು ಒಂದು ದೋಸ್ ರೋಚಿಟ್ ಲಸಿಕೆಯನ್ನು ಪಡೆದಿರುತಕ್ಕದ್ದು. 18 ವರ್ಷ ಬಳಿಗಿನ ವಿದ್ಯಾರ್ಥಿಗಳಿಗೆ ಲಸಿಕೆ ರ್ಯಾಫ್‌ಯಾರಿವಲ್. ಆದಾಗ್ಯಾ. ಹೋಚಿಟ್ ಸೋಂಕಿನ ಪ್ರಥಾರ್ಜನ್ ಹೊಂದಿಯವ ಬೋಧಕರು. ವಿದ್ಯಾರ್ಥಿಗಳು ಹಾಗೂ ಇತರ ಸಿಬ್ಬಂದಿ ವ್ಯದ್ಯಾರ್ಥಿಕಾರಿಗಳ ಸಲಹೆಯಂತೆ ಹೋಚಿಟ್ ಪರಿಣ್ತೆ ಮಾಡಿಸಿಕೊಳ್ಳುವುದು ರ್ಯಾಫ್‌ಯಾರಿಯತ್ತದೆ.

- ಎಲ್ಲಾ ರಾಲೇಜುಗಳು ತಮ್ಮ, ತಮ್ಮ, ಸಮೀಪವಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳೊಂದಿಗೆ Mapping ಮಾಡಿಕೊಂಡು, ಲಸಿಕೆ ಪಡೆಯಿದಿರುವ ವಿದ್ಯಾರ್ಥಿಗಳಿಗೆ ಲಸಿಕೆ ಒದಗಿಸಲು ತ್ರಘ ವಹಿಸತಕ್ಕದ್ದು.
- ಪ್ರತಿ ತರಗತಿಯಿಂದ ಒಬ್ಬ ವಿದ್ಯಾರ್ಥಿಯನ್ನು ಗುರುತಿಸಿ. ತನ್ನ ಸಹಕಾರಿಗಳಲ್ಲಿನಾದರೂ ಕೋವಿಡ್ ಗೆ ಸಂಬಂಧಿಸಿದ ಲಕ್ಷಣಗಳನ್ನು ತಂಡುಬಂದಲ್ಲಿ ಅದನ್ನು ಕೋವಿಡ್ ಕಾರ್ಯವಡೆ ಗೆಮನಕ್ಕೆ ತಯಂತೆ ಸೂಚಿಸುವುದು.
- ಕಾಲೇಜುಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ತಡ್ಡಾಯವಾಗಿ ಮನೆಯಿಂದಲೇ ಉಬ ಮತ್ತು ಪುಡಿಯಿಂದ ನೀರನ್ನು ಸಹ ತಂಡು ಅವರೇ ಉಪಯೋಗಿಸುವುದು.
- ಉಪನ್ಯಾಸಕರು ಕಡ್ಡಾಯವಾಗಿ ಮಾನ್ಯ ಮತ್ತು Face Shield/ Visor ಅನ್ನು ಧರಿಸುವುದು.
- ಪ್ರವೇಶ/ ನಿಗ್ರಹಿತ ಕೇಂದ್ರಗಳ ಸುರಕ್ಷತಾ ಕ್ರಮಗಳು:

ಪ್ರವೇಶ ಮತ್ತು ನಿಗ್ರಹಿತ ಸ್ಟೋಲ್‌ಗಳಲ್ಲಿ ಧರ್ಮಲ್ ಸಾಫ್‌ನರ್ ಮತ್ತು ಸಾನಿಟ್‌ಸರ್ ಗಳ ಸೂಕ್ತ ವ್ಯವಸ್ಥೆಗಳನ್ನು ಮಾಡಬೇಕು.

ಪ್ರವೇಶ/ ನಿಗ್ರಹಿತ ಸ್ಟೋಲ್‌ಗಳಲ್ಲಿ ಜನಸಂದರ್ಭಿಯನ್ನು ತಪ್ಪಿಸಬೇಕು. ವಿವಿಧ ಕೋಸ್ರ್‌ಗಳಿಗೆ ಸೀಮಿತ ವಿದ್ಯಾರ್ಥಿ ಸಂಖ್ಯೆಯನ್ನು ನಿಗದಿಗೊಳಿಸಿ, ಪ್ರತ್ಯೇಕ ಪ್ರವೇಶ ಮತ್ತು ನಿಗ್ರಹಿತ ಸಮಯಗಳನ್ನು ಅನುಸರಿಸಬೇಕು.

ಅವರಣದ ಒಳಗೆ ಮತ್ತು ಹೊರಗೆ ಶ್ಲೋ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ನೆಲದ ಮೇಲೆ 6 ಅಡಿಗಳ ಅಂತರವಿರುವ ನಿರ್ದಿಷ್ಟ ಗುರುತುಗಳನ್ನು ಮಾಡುವುದು ಮತ್ತು ಅದನ್ನು ಪಾಲಿಸುವುದು.

ಒಂದು ವೇಳೆ ಪ್ರವೇಶ/ ನಿಗ್ರಹಿತ ಸ್ಟೋಲ್‌ ಒಂದಕ್ಕಿಂತ ಹೆಚ್ಚು ಗೇಟ್‌ ಗಳನ್ನು ಸಂಸ್ಕರಿಸುತ್ತಿರುವುದು ಹೊಂದಿದ್ದಲ್ಲಿ, ಜನಸಂದರ್ಭಿಯನ್ನು ತಪ್ಪಿಸಲು, ಎಲ್ಲಾ ಗೇಟ್‌ ಗಳನ್ನು ಸಾಕಷ್ಟು ಎಚ್ಚರಿಕೆಯಿಂದ ಬಳಸಬೇಕು.

ವಿದ್ಯಾರ್ಥಿಗಳ ಪ್ರವೇಶ ಮತ್ತು ನಿಗ್ರಹಿತ ಸ್ಟೋಲ್‌ಚಾರಣೆಯನ್ನು ಮಾಡಬೇಕು.

ವಿದ್ಯಾರ್ಥಿ, ಬೋಧಕ, ಬೋಧಕೇತರ ಸಿಬ್ಯುಂದಿಯ ಧರ್ಮಲ್ ತಾಂತ್ರಿಕ ಮುಖಗವಸು/ ಮಾಸ್ಯ ಧರಿಸುವುದು, ಕೈಗಳನ್ನು ಶುದ್ಧಿಗೊಳಿಸುವುದನ್ನು ಎಲ್ಲಾ ಪ್ರವೇಶ ಕೇಂದ್ರಗಳಲ್ಲಿ ಖಚಿತಪಡಿಸಿಕೊಳ್ಳಬೇಕು.

ಜ್ಞಾರ, ಕೆಮ್ಯೂ, ಉಸಿರಾಟದ ತೊಂದರೆಯ ಲಕ್ಷಣಗಳನ್ನು ಹೊಂದಿರುವವರು ಶಿಕ್ಷಣ ಸಂಸ್ಕರ್ಯ ಅವರಣದೊಳಗೆ ಪ್ರವೇಶಿಸುವುದನ್ನು ನಿಷೇಧಿಸುವುದು.

- ತರಗತಿ ಹೊರಡಿಗಳು ಮತ್ತು ಇತರ ಕಲಿಕಾ ತಾಣಗಳು:

ಎಲ್ಲಾ ಕಲಿಕಾ ಸ್ಟೋಲ್‌ಗಳಲ್ಲಿ ನ್ಯೂಮ್ ಬ್ಯಾಂನ್ ಖಚಿತ ಪಡಿಸಿಕೊಳ್ಳಬೇಕು. ಆಗಾಗ್ನಿ ಸ್ಪೃಶಿಸಲ್ಪಡುವ ಡೋರ್ ನಾಬ್ ಗಳು, ಎಲೀವೇಬರ್ ಬಡನ್ ಗಳು, ಹ್ಯಾಂಡ್ ರ್ಯಾಲ್ ಗಳು, ಮಚ್ ಗಳು, ಬೆಂಬುಗಳು, ವಾಶ್ ರೂಪ್ ಫಿಶ್ರ್ ಗಳು ಇತ್ಯಾದಿ. ಎಲ್ಲಾ ತರಗತಿಗಳು, ಪ್ರಯೋಗಾಲಯಗಳು, ಲಾರ್ಟರ್ ಗಳು, ಪಾರ್ಕಿಂಗ್

ಪ್ರದೇಶಗಳು ಹಾಗೂ ತರಗತಿಗಳಲ್ಲಿ ಸ್ವಚ್ಛಗೊಳಿಸುವಿಕೆ ಮತ್ತು ನಿಯತ ಸೋಂಕು ತಡೆಗಟ್ಟಬಿಕೆ (1% ಸೋಂಡಿಯಂ ಹೈವೋಟ್‌ಲೋರ್‌ಟ್ ಬಳಸಿ) ಹೃತಿಯಿಲ್ಲವು ತರಗತಿಗಳು ಹ್ಯಾರಂಭವಾಗುವ ಮುನ್ದು ಮತ್ತು ದಿನದ ಹೊನೆಯಲ್ಲಿ ಕಡ್ಡಾಯಗೊಳಿಸಬೇಕು. ಬೋಥನಾ ಸಾಮರ್ಪಿಗಳು, ರಂಪ್ರಾಟರ್, ಲ್ಯಾಫ್ ಟಾರ್, ಪ್ರಿಂಟರ್ ಗಳನ್ನು ನಿಯಮಿತವಾಗಿ 70% ಅಲ್ಟ್‌ಹೊಲ್‌ಸ್ಟ್ರೋಫ್ ನಿಂದ ಒರಣಿ ಸೋಂಕು ತೆಗೆಯಬೇಕು.

ತರಗತಿಗಳು, ಪ್ರಯೋಗಾಲಯಗಳು, ರಂಪ್ರಾಟರ್ ಲ್ಯಾಫ್ ಗಳು ಮತ್ತು ಅಲ್ಟ್‌ಹೊಲ್‌ಸ್ಟ್ರೋಫ್ ನಿಂದ ಒರಣಿ ಸೋಂಕು ತೆಗೆಯಬೇಕು. ಸ್ವಚ್ಛವಾಗಿದಬೇಕು ಹಾಗೂ ಅನನಗಳ ಸದುವೆ ಲಂತರವನ್ನು ಗುರುತಿಸಬೇಕು.

- ಉಗುಳುಪುದನ್ನು ಕಟ್ಟುನೀಟ್‌ಬ್ರೌಗಿ ನಿರ್ವಹಿಸತಕ್ಕದ್ದು.
- ಆರೋಗ್ಯ ಸೇತು ಆಫ್‌ ಅನ್ನ ಮೊಬೈಲ್ ನಲ್ಲಿ ಅನುಸ್ಥಾಪನೆಗೊಳಿಸಿ ಬಳಸುವ ಮರಿತು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಸಲಹೆ ನೀಡುವುದು.
- ಅವಶ್ಯಕತೆಗೆ ಅನುಸಾರವಾಗಿ ಜೀಲ್‌ ಆರೋಗ್ಯ ಕೇಂದ್ರದ ಸಹಾಯದೊಂದಿಗೆ ವ್ಯಾಧಿರೀಯ ಸಮಾಲೋಚಕರನ್ನು ವಿದ್ಯಾರ್ಥಿಗಳು ಭೇಟಿ ಮಾಡಿ ತಮ್ಮ ಆತಂಕ. ಮಾನಸಿಕ ಒತ್ತಡ ಅಥವಾ ಭಯದ ಬಗ್ಗೆ ಚರ್ಚಿಸಲು ಅವಶಾಶ ರಲ್ಪಿಸುವುದು.
- ಸಾಮಾಜಿಕ ಅಂತರ ಕಾಷಾಡು ಶಿಕ್ಷಣ ಸಂಸ್ಥೆಗಳ ಅಯಂತ್ರೀನ ಸ್ವಂತಗಳಲ್ಲಿ ಸೂಚನಾ ಘರ. ಜೆಕ್ಕೆ. ಭಿತ್ತಿಪತ್ರಗಳನ್ನು ಪ್ರದರ್ಶಿಸಬೇಕು. ಸಂಸ್ಥೆಯ ಹೋಟೆ ಹೋಶ/ ಕಾರ್ಯಾಲಯದ ವಿವರಗಳನ್ನು ಪ್ರಚುರಗೊಳಿಸಬೇಕು (ತುರ್ತು ಸಂಖ್ಯೆ. ಸಹಾಯವಾಣಿ ಸಂಖ್ಯೆ. ಇಮೇಲ್ ಬಡಿ ಮತ್ತು ಸಂಪರ್ಕ).
- ಶಿಕ್ಷಣ ಅಧಿಕಾರಿಗಳು. ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಡ್ಡಾಯವಾಗಿ ಗುರುತಿನ ಜೀಬೆಯನ್ನು ಧರಿಸುವುದನ್ನು ಕಡ್ಡಾಯಗೊಳಿಸುವುದು.
- ಶಿಕ್ಷಣ ಸಂಸ್ಥೆಗಳು ಅಗತ್ಯಾನುಸಾರ ಬೋಥನಾ ಸಮಯವನ್ನು ವಿಸ್ತರಿಸಬಹುದು ಅಥವಾ ಪರಿಪರ್ವತಿಸುವುದು.
- ಸಂದರ್ಭರಿಗೆ ಪ್ರವೇಶ ನೀಡ ಬಾರದು ಅಥವಾ ಅದರ ಪ್ರವೇಶವನ್ನು ಕಟ್ಟುನೀಟ್‌ಬ್ರೌಗಿ ನಿರ್ಬಂಧಿಸಬೇಕು. ಪ್ರವೇಶಾವಶಾಶ ನೀಡಿದಲ್ಲಿ ಸಂದರ್ಭರ ಸಂಪೂರ್ಣ ಸಂಪರ್ಕ ವಿವರಗಳನ್ನು ಅವನು/ ಅವಳು ಭೇಟಿ ಯಾಗುವ ಘ್ಯಾರ್ಥಿಗಳ ಹೆಸರುಗಳ ಜೊತೆಗೆ ನಿರ್ವಹಿಸತಕ್ಕದ್ದು.
- ವಿದ್ಯಾರ್ಥಿಗೆ ಅಥವಾ ಅದರ ಮನೆಯಲ್ಲಿ ಯಾವುದೇ ಘ್ಯಾರ್ಥಿಗೆ ಹೋಟೆ ಸೋಂಕಿನ ಲಕ್ಷಣಗಳಾದ ನೆಗಡಿ. ರೆಮ್ಯೂ. ಜ್ಞರ. ಮೂರು ಸೋರುವುದು ಮುಂತಾದ ಲಕ್ಷಣಗಳಿಂದಲ್ಲಿ ವಿದ್ಯಾರ್ಥಿಯನ್ನು ರಾಲೇಜಿಗೆ ರಳುಹಿಸದೆ ಹಾಗೂ ಹಾಡಲೇ ಹತ್ತಿರದ ಅಸ್ಯತ್ರಯಲ್ಲಿ ಅಗತ್ಯ ಜಿರ್ಕೆ ಪಡೆಯುವ ಬಗ್ಗೆ ವಿದ್ಯಾರ್ಥಿ ಹಾಗೂ ಪ್ರಾಣರ್ಪಿಗೆ ಅರಿವು ಮೂಡಿಸುವುದು.

- ವಿದ್ಯಾರ್ಥಿಗಳು ಹಾಲೇಡಿನ ಆವರಣವನ್ನು ಪ್ರವೇಶಿಸುತ್ತಿದ್ದಂತೆ ಸಾಮಾನ್ಯಸರ್ವ ಅಥವಾ ನಾಬಂಸಿನಿಂದ ಕೃಗಳನ್ನು ಸ್ವಷ್ಟಿಗೊಳಿಸಿಹೊಳ್ಳಲು ಅವರಾಶ ರಲ್ಯುಸತ್ತದ್ದು. ಅಗತ್ಯತೆಗೆ ಅನುಸಾರ ಥ್ರೋಲ್ ಸಾಮಾನ್ಯ ಗಳನ್ನು ಒದಗಿಸಿಹೊಳ್ಳಲು ಮತ್ತು ಪ್ರತಿದಿನ ಪ್ರತಿ ವಿದ್ಯಾರ್ಥಿಯ ದೇಹದ ಉಪಕ್ರಿಯನ್ನು ತಡ್ಡಾಯಿವಾಗಿ ಪರೀಕ್ಷೆಸುವುದು.
- ವಿದ್ಯಾರ್ಥಿಗಳು ಹಾಲೇಡಿಗೆ ಪ್ರವೇಶಿಸುವ ಸಂದರ್ಭದಲ್ಲಿ ಯಾವುದೇ ವಿದ್ಯಾರ್ಥಿಗೆ ಯೋಗ ಲಕ್ಷಣಗಳು ಇರ್ದಲ್ಲಿ ಅಂತಹ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಮನಗೆ ರಚಿಸಿಸಲು ಕ್ರಮವಹಿಸುವುದು ಹಾಗೂ ಅವರಿಗೆ ಅಗತ್ಯ ಚರ್ಚಿತ್ವ ವೆದೆದುಹೊಳ್ಳಲು ಸೂಚಿಸುವುದು ಮತ್ತು ಮಾರ್ಗದರ್ಶನ ನೀಡುವುದು.
- ಹಾಲೇಡಿಗೆ ಬರುವ ಪ್ರತಿ ವಿದ್ಯಾರ್ಥಿಯ ತಡ್ಡಾಯಿವಾಗಿ ಮತ್ತು ಸರಿಯಾಗಿ ಮಾನ್ಯ (ಮುಖ ರವಬೆ) ಧರಿಸಿರುವುದನ್ನು ಖಚಿತ ಪಡಿಸಿಹೊಳ್ಳಲು.
- ವಿದ್ಯಾರ್ಥಿಗಳು ಹಾಲೇಡಿನ ಆವರಣ, ತರಗತಿ ಹೊರಡಿ, ಪ್ರಯೋಗಾಲಯ, ಗ್ರಂಥಾಲಯ, ಹಾಸ್ತೀಲ್, ಉಪಕಾರ ಗೃಹ, ಟ್ರೇಡಾಂಗಳ, ಬ್ಯಾಂಕ್ ಸೇರಿದಂತೆ ಯಾವುದೇ ಸ್ವಳ ಹಾಗೂ ಸಂದರ್ಭಗಳಲ್ಲಿಯೂ ಗುಂಪು ಸೇರದ ತಡ್ಡಾಯಿವಾಗಿ ನಾಮಾಜಿಕ ಅಂತರವನ್ನು ರಾಯ್ಯುಹೊಳ್ಳಲು ಬಗ್ಗೆ ಸೂಚಿಸುವುದು.
- ವಿದ್ಯಾರ್ಥಿಗಳು/ ಹಾಲೇಡಿ ಸಿಬ್ಬಂದಿ ಬಳಸಿದ ಮಾನ್ಯ ಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಲು ಸೂಕ್ತ ಕನೆದ ತೊಟ್ಟಿ/ ಬುಟ್ಟಿಗಳ ವ್ಯವಸ್ಥೆಮಾಡುವುದು.
- ಹಾಲೇಡಿನ ಪ್ರಾಂಶುವಾಲರು, ಬೋಧಕರು ಮತ್ತು ಆದಳಿತ ಸಿಬ್ಬಂದಿ ಎಲ್ಲರೂ ತಡ್ಡಾಯಿವಾಗಿ ಮಾನ್ಯ ಧರಿಸಿರಬೇಕು ಹಾಗೂ ಅಗಿಂದಾಗ್ಗೆ ನಾಬಂಸು/ ಸಾಮಾನ್ಯಸರ್ವಿಂದ ಕೃತೋಳಿದುಹೊಳ್ಳಲು ಹಾಗೂ ನಾಮಾಜಿಕ ಅಂತರವನ್ನು ರಾಯ್ಯುಹೊಳ್ಳಬೇಕು.
- ಹಾಲೇಡಿನ ಪ್ರಾಂಶುವಾಲರು, ಬೋಧಕರು, ಆದಳಿತ ಸಿಬ್ಬಂದಿಗಳಲ್ಲಿ ಯಾರಿಗಾದರೂ ಹೋವಿದ್ ಸೋಂಪಿನ ಲಕ್ಷಣಗಳು ಇರ್ದಲ್ಲಿ ತಡ್ಡಾಯಿವಾಗಿ ಹೋವಿದ್ ಪರೀಕ್ಷೆಯನ್ನು ಮಾಡಿಸುವುದು.
- ವಿದ್ಯಾರ್ಥಿಗಳ ಮಾನಸಿಕ ಮತ್ತು ದೃಹಿಕ ಸಾಮಾನ್ಯ ರಾಬಾಡಿಹೊಳ್ಳಲು ನಿಟ್ಟಿನಲ್ಲಿ ಆರೋಗ್ಯರ. ಶುಚಿ ಮತ್ತು ಸಾಮಾನ್ಯವಾದ ಆಹಾರ ಪದಾರ್ಥಗಳನ್ನು ಬಳಸುವಂತೆ ವಿದ್ಯಾರ್ಥಿಗಳಿಗೆ ಸೂಚಿಸುವುದು. ಹಾಗೂ ವಿದ್ಯಾರ್ಥಿಗಳ ಯೋಗ ನಿರೋಧಕ ಶಂಕಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವ್ಯಾಯಾಮ, ಯೋಗ, ಸರಳ ಪ್ರಾಣಾಯಾಮಗಳನ್ನು ನಾಮಾಜಿಕ ಅಂತರದೊಡಿಗೆ ಮಾಡುವಂತೆ ಪ್ರೇರಣೆಸುವುದು.
- ಹೆಚ್ಚಿನ ಸಲಹೆ, ಮಾರ್ಗದರ್ಶನ ಮತ್ತು ಸಂಶಯಗಳ ನಿರಾರಂಭಗಾಗಿ ಹತ್ತಿರದ ಆರೋಗ್ಯ ರೇಂದ್ರವನ್ನು ಸಂರಕ್ಷಿಸುವುದು.

- ವಿದ್ಯಾರ್ಥಿಗಳ ಹೋಡರಿಂದ ನಿರಂತರ ಕೃತೀರ್ಪಿಯ (Continuous Feedback) ದದೆಯಲು ಕಾರ್ಯಾಚಾರ ಹಂತದಲ್ಲಿ ರಾಯ್ ವಿಧಾನಗಳನ್ನು ರೂಪಿಸಿಕೊಳ್ಳುವುದು.
- ಕಾರ್ಯಾಚಾರ ಹಂತದಲ್ಲಿ ಹೋಡಿಟ್ ಮಾರ್ಗಸೂಚಿಗಳ ಅನುಸರಣೆ ಹಾಗೂ ಹೋಟಿಡ್-19ರ ಸಾಂಕ್ಷಮಿಕ ಹಿನ್ನಲೆಯಲ್ಲಿ ಉದ್ದೇಶಿಸುವಂತಹ ತುರ್ತು ಪರಿಸ್ಥಿತಿಗಳನ್ನು ನಿರ್ದಹಿಸಲು ಬೋಥರ ಪರ್ಗ್ ಹಾಗೂ ಚೋಫರ್‌ರೆತರ ಸಿಬ್ಬಂದಿಯನ್ನೂ ಒಗ್ಗಾಂಡ ಹೋಡಿಟ್ ರಾಯ್‌ಹೆಡ್ (Taskforce) ಯನ್ನು ವ್ಯಾಂತಿಕಾಲರು ತಮ್ಮ ಅಧ್ಯಕ್ಷತೆಯಲ್ಲಿ ರಚಿಸುವುದು.
- ವಿಶ್ವವಿದ್ಯಾಲಯ ಹಂತದಲ್ಲಿ ಹೋಡಿಟ್ ಮಾರ್ಗಸೂಚಿಗಳ ಅನುಸರಣೆ ಹಾಗೂ ಹೋಟಿಡ್-19ರ ಸಾಂಕ್ಷಮಿಕ ಹಿನ್ನಲೆಯಲ್ಲಿ ಉದ್ದೇಶಿಸುವಂತಹ ತುರ್ತು ಪರಿಸ್ಥಿತಿಗಳನ್ನು ನಿರ್ದಹಿಸಲು ಹೋಡಿಟ್ ರಾಯ್‌ಹೆಡ್ (Taskforce) ಯನ್ನು ರಚಿಸಲು ಉದ್ದೇಶಿತವಾಗಿ ತಮ್ಮ ರೂಪ್ತುಗೊಳ್ಳುವುದು.
- ಪ್ರತಿ ವಿಶ್ವವಿದ್ಯಾಲಯವು ತನ್ನ ವಾಸ್ತವೀಕ್ಷಣೆ ಸಂಯೋಜಿತ ಕಾರ್ಯಾಚಾರಗಳಿಂದ ನಿಯತವಾಗಿ ಶೈಕ್ಷಣಿಕ ಚೆಂಡಿಕೆಗಳಿಗೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ದತ್ತಾಂಶಗಳನ್ನು ದದೆಯಲು ರೂಪ್ತುಗೊಳ್ಳುವುದು. ಹೋಟಿಡ್ ಮಾರ್ಗಸೂಚಿಗಳನ್ನು ಪಾಲಿಸುವುದರ ಬಗ್ಗೆ ಸಂಬಂಧಿಸಿದ ಕಾರ್ಯಾಚಾರ ವ್ಯಾಂತಿಕಾಲರೊಂದಿಗೆ ವಿಡಿಯೋ ಕಾನ್ಸರ್ವನ್ ನಡೆಸಿ ವಿದ್ಯಾರ್ಥಿಗಳ ಆರೋಗ್ಯ ಸುರಕ್ಷತೆಗೆ ಕಾರ್ಯಾಚಾರಗಳು ತಗೆದು ಹೊಂಡ ತುಮಗಳ ಬಗ್ಗೆ ವಿಶ್ವವಿದ್ಯಾಲಯವು ನಿಗಾ ಹಾಕಿಸುವುದು.
- ಕಾರ್ಯಾಚಾರ ಒಂದು ಪ್ರತ್ಯೇಕ ಹೋಟಿಡಿಯನ್ನು ಮೀಸಲಿಟ್ಟು ಅದರಲ್ಲಿ ಹೋಟಿಡ್ ಪ್ರಥಮ ಚಿರಿತ್ವಗಾಗಿ ಹೋಟಿಡ್ ರೀಟ್ ಗಳನ್ನು ಹಾಗೂ ಅಗತ್ಯತೆಗೆ ಅನುಸಾರವಾಗಿ ಪೆಲ್ಲೋ-ಆರ್ಥಿಕಿಟ್‌ಗಳನ್ನು ಒದಗಿಸಿಕೊಳ್ಳುವುದು.
- ಕಾರ್ಯಾಚಾರ ನಲ್ಲಿ ಸಾರಕ್ಕು ಸುರಕ್ಷಿತ ಮುದಿಯಿದ ನೀರಿನ ವ್ಯವಸ್ಥೆ ಮಾಡಬೇಕು.
- ಮಾನಸಿಕ ಆರೋಗ್ಯ & ಯೋಗಕ್ರಿಯೆಯಕ್ಕೆ ಶಿಕ್ಷಣ ಸಚಿವಾಲಯದ ವೆಬ್ ಸ್ಯಾಟ್ ನಲ್ಲಿ ರಚಿಸಲಾಗಿರುವ “ಮನೋಧರ್ವಣ್” ಹೆಸರಿನ ವೆಬ್ ಪೇಜ್ ನ ಬಗ್ಗೆ ಎಲ್ಲಾ ಬೋಥರ ಸದಸ್ಯರು. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಅರಿವು ಮೂಡಿಸಬೇಕು. ಈ ವೆಬ್ ಪೇಜ್ ಸಲಹೆ, ವ್ಯಾಯಾರಿತಿ ಸಲಹಗಳು, ಭಿತ್ತಿದರ್ಶಗಳು, ವೀಡಿಯೋಗಳು, ಮನೋನಾಮಾಜಿಕ ಬೆಂಬಲ, FAO ಮತ್ತು ಆನ್ ಲ್ಯಾನ್ ಪ್ರಶ್ನೆ ಮಾಡುವ ಅವಕಾಶಗಳನ್ನು ಒಳಗೊಂಡಿದ್ದು. ಇವುಗಳ ಸದುಪಯೋಗ ಪಡಿಸಿಕೊಳ್ಳಲು ರೂಪ್ತುಹಾಕಿಸಬೇಕು. ವಿದ್ಯಾರ್ಥಿಗಳಿಗೆ ಓಲಿ ಕೌನ್ಸಿಲ್‌ಎಂಬ್ ನೀಡುವ ರಾಷ್ಟ್ರೀಯ ಓಲೆಲ್ ಪ್ರೀ ಸಹಾಯವಾಟಿ (81454440632) ಅನ್ನು ಸ್ವಾಧಿಸಲಾಗಿದ್ದು, ಅದನ್ನು ಮಾನಸಿಕ ಆರೋಗ್ಯದ ಸಮಸ್ಯೆಗಳನ್ನು ಪರಿಹರಿಸಲು ಒಳಸಿಕೊಳ್ಳುವುದು.
- ಕೇಂದ್ರ ಆರೋಗ್ಯ & ಯಂತ್ರಂಬ ರಳಾಣಿ ಸಚಿವಾಲಯದವರ ಜಾಲತಾಜಾವಾದ <https://www.mohfw.gov.in>ಗೆ ರೆಳ್ಳಿತಂತ ವಿಡಿಯೋ ಮತ್ತು ಡಾಪ್‌ಮೆಂಟ್ ಲಿಂಕ್ ಗಳನ್ನು

ವಿಶ್ವವಿದ್ಯಾಲಯ/ ಕಾರ್ಮಣೆ ವೆಬ್ ಸ್ಯೇಟ್ ಸಲ್ಲಿ ಪ್ರಕಟಿಸುವುದು ಮತ್ತು ಸದರಿ ೧೦ರ್ ಗಳನ್ನು ವಿದ್ಯಾರ್ಥಿಗಳು ಮತ್ತು ಬೋಧಕರೊಂದಿಗೆ ಇರುತ್ತಿರುತ್ತದೆ. ಸಾಮಾಜಿಕ ಭಾಲತಾಣಗಳಾದ ಫೇಸ್ ಬುರ್, ಡಾಟಾಪ್ ಮತ್ತು ಟ್ರಿಟರ್ ಮೂಲಕ ಹಂಚಿಕೊಳ್ಳುವುದು.

- ನಿಮ್ಮ ಮಾನಸಿಕ ಆರೋಗ್ಯವನ್ನು ನೋಡಿಕೊಳ್ಳಲು ಉಖ್ಯಾತಿಗೆ ಸಲಹೆಗಳು
<https://www.youtube.com/watch?v=uHB3WJsI8s&feature=youtu.be>
 - COVID-19 ರ ಸಮಯದಲ್ಲಿ ಮನವನ್ನು ನಿಬಾರಿಸುವ ಬಗ್ಗೆ
<https://www.mohfw.gov.in/pdf/MindingourmindsduringCoronaceditedat.pdf>
 - COVID-19 ಸಮಯದಲ್ಲಿ ಮಾನಸಿಕ ಆರೋಗ್ಯ, ಮತ್ತು ಯೋಗ್ಯತ್ವವನ್ನು ಹೇಗೆ ನಿರ್ವಹಿಸುವುದು ಎಂಬುದರ ಕುರಿತು ವಿವಿಧ ಆರೋಗ್ಯ ತಜ್ಞರ ಅಭಿಪ್ರಾಯಗಳನ್ನು ವಾಲಿಸುವುದು:
<https://www.youtube.com/watch?v=iuKhISchp24&feature=youtu.be>
 - ನಡವಳಿತೆಯ ಸ್ವಾಸ್ಥ್ಯ: ಸ್ಯೇಕ್ರೇಟೋ ಸೋಶಿಯಲ್ ಡಾಲ್ ಫ್ರೀ ಸಹಾಯದಾರಿ - ೦೮೦೪೬೧೧೦೦೭
- ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಗಳಲ್ಲಿ ಜಾಗೃತಿ ಮೂಡಿಸುವುದು.

COVID-19 ಸೋಂಕು ಹೇಗೆ ಹರಡುತ್ತದೆ, ಸೋಂಕಿನ ನಾಮಾನ್ಯ ಲಕ್ಷಣಗಳು, ಮತ್ತು ಅದರ ಹರಡುವಿರೆಯನ್ನು ನಿಯಂತ್ರಿಸಲು ಅಗತ್ಯವಿರುವ ಮುನ್ನಬ್ಬರಿತ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವುದು.

ಸ್ವಷ್ಟತೆಯನ್ನು ರಾಬಾಡಿಕೊಳ್ಳುವುದು. ಉದಾಹರಣೆಗೆ, ಕ್ಯಾಗ್ಜನ್ನು ಹೇಗೆ ತೋಳಿಯಿಸುವುದು. ಈಮ್ಮು ವುದು ಅಥವಾ ಸೀನುವುದು ಹೇಗೆ, ಹಾಗೂ ಮುಖ. ಕಣ್ಣ. ಬಾಯಿ ಮತ್ತು ಮೂಸುಗಳನ್ನು ಮುಟ್ಟಿಸುವುದನ್ನು ತದ್ದಿಸುವುದರ ಬಗ್ಗೆ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ನಿಯಮಿತವಾಗಿ ತಿಳಿಸುವುದು.

ನಾಮಾಜಿಕ ಲಂತರ, ಮುಖರಚೆ/ ಮಾನ್ಯ ಧರಿಸುವುದು, ಸ್ವಷ್ಟತೆ ಇತ್ಯಾದಿಗಳ ಅಗತ್ಯವನ್ನು ಮನವರಿಕೊಡುವುದು.

ದ್ಯುಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ವ್ಯಾಯಾಮ, ಯೋಗ, ವ್ಯಾಂತಾಯಾಮ, ಧ್ಯಾನ ಮತ್ತು ಮುಂತಾದ ಚಿರುವಡಿಕೆಗಳನ್ನು ಪ್ರೋತ್ಸಾಹಿಸುವುದು.

ಮಾನಸಿಕ ಆರೋಗ್ಯವನ್ನು ಸುಧಾರಿಸಲು ವಿದ್ಯಾರ್ಥಿಗಳು ತಮ್ಮ ಭಾವನೆಗಳನ್ನು ಸ್ವೇಕಿತರು. ಶಿಕ್ಷಕರು ಮತ್ತು ಪೋಡಕರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಬೇಕು. ಏಕಾಗ್ರತೆ, ಸಹಾರಾತ್ಮಕ ಮನೋಭಾವ, ಉತ್ಸಮಾನ ಮತ್ತು ನೀರಿನ ಪ್ರಾಪ್ತಿ ಮತ್ತು ನಿರ್ದಿಷ್ಟ ಆರೋಗ್ಯದಾರಿತೆಯ ಬಗ್ಗೆ ಮನವರಿಕೊಡುವುದು.

ಬುಂಬಿರುಜಿಯಾದ ಅಹಾರ ಮತ್ತು ತಾಜಾ ಹಣ್ಣಗಳ ಸೇವನೆ. ಆಗಾಗ್ನಿ ಬೀಸಿ ನೀರು ತುದಿಯಿಸುವುದು. ಜಂಕ್ ಫುಡ್ ಅಥವಾ ಇತರ ವಸ್ತುಗಳನ್ನು ತ್ವರಿಸಿಸುವ ಮೂಲಕ ಯೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ಅರಿವು ಮೂಡಿಸುವುದು.

ವಿದ್ಯಾರ್ಥಿಗಳಿಗೆ ಲ್ಯಾಪ್ ಚಾರ್, ಅಡಿಯೋ, ವಿಡಿಯೋ ಮತ್ತು ತರಹ ಮಾಡ್ಯಮು ಬಿಡಿ ಭಾಗಗಳನ್ನು ಶುಚಿಗೊಳಿಸುವಂತೆ ತೆಳಿಸುವುದು.

ವಿದ್ಯಾರ್ಥಿಗಳು ತಮ್ಮ ಲ್ಯಾಪ್ಟಾಪ್‌ಗಳು, ಅಡಿಯೋ, ವಿಡಿಯೋ ಮತ್ತು ಇತರ ಮಾಡ್ಯಮು ದರಿಂತರಗಳನ್ನು ನಿಯಮಿತವಾಗಿ ಸ್ವಚ್ಚಗೊಳಿಸುವಂತೆ ತೆಳಿಸುವುದು

COVID-19 ನ ಸೋಂಕು, ಪರಿಣಾಮ ಮತ್ತು ನಿಯಂತ್ರಣೆಯಂತಹ ರೂಪಗಳ ಬಗ್ಗೆ ಮುಕ್ತವಾಗಿ ಬಂಧಿಸುವುದು.

ಹೊರೊನಾ ವ್ಯಾರಸ್ ನಿಂದ ಉಂಟಾಗುವ ಸೋಂಕಿನ ಅಷಾಯದ ಬಗ್ಗೆ ಜಾಗೃತಿ ಮೂಡಿಸಲು ಕ್ರಾಂತಿನ್ ನ ಸೂಕ್ತಸ್ಥಳಗಳಲ್ಲಿ ಪೋಸ್ಟ್‌ರ್ ಮತ್ತು ಸ್ನೈಟ್‌ರ್ ಗಳನ್ನು ಅಂಡಿಸಬೇಕು.

ವಿಶಲಭೇತನರಿಗೆ ಸೂಕ್ತ ಮತ್ತು ಸಮಯೋಜಿತ ಸೌಲಭ್ಯಗಳನ್ನು ಒದಗಿಸಬೇಕು.

ಜಾತಿ, ಮತ, ಲಿಂಗತಾರತಮ್ಯ ಮಾಡಬಾರದು.

ಪುಸ್ತಕಗಳು, ಇತರ ರೀತಾ ನಾಮಗಳಾಗಿ ಮತ್ತು ತಿನ್ನಬಹುದಾದ ವಸ್ತುಗಳನ್ನು ಹಂಚಿಕೊಳ್ಳಲು ದರ್ಶನವು.

- ಶ್ರೀತ್ರಿಂಕ ಚಯವಟಿಕೆಗಳಿಗೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ರೇಂದ್ರ, ರಾಜ್ಯಸರ್ಕಾರದಿಂದ ಕಾಲಾಳಕ್ಕೆ ಹೊರಡಿಸುವ ನಿದೇಶನಗಳನ್ನು ಉನ್ನತ ಶಿಕ್ಷಣ ಸಂಸ್ಥೆಗಳು ಕಡ್ಡಾಯವಾಗಿ ಹಾಲಿಸುವುದು.
- ಹಾಸ್ಪಿಲ್‌ಗಳಿಗೆ ಸಂಬಂಧಿಸಿದ ಆರೋಗ್ಯ ಮಾರ್ಗಸೂಚಿಗಳನ್ನು ಸಮಾಜಕಲ್ಯಾಣ, ಹಿಂದುಲಿಂಗರ್ಗಳ ರೂಪಾಣಿ ಇಲಾಖೆಯಿಂದ ಹೊರಡಿಸಲಿದ್ದ ಸದರಿ ಮಾರ್ಗಸೂಚಿಗಳನ್ನು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಹಾಗೂ ಇತರೆ ಎಲ್ಲಾ ಹಾಸ್ಪಿಲ್‌ಗಳಲ್ಲಿಯೂ ಕಡ್ಡಾಯವಾಗಿ ಅನುಸರಿಸುವುದು.
- ಜೀಲ್‌ಯೆಲ್‌ನ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹೋವಿದ್ಯಾಂಕಾಮಿಕ ತೆರ್ಮೇಪರಿಸ್ತಿಗಳನ್ನು ನಿರ್ವಹಿಸಲು ಜೀಲ್‌ಫಿಲ್ಮ್‌ ಅಧ್ಯಕ್ಷತೆಯಲ್ಲಿ ಹೋವಿಡ್ ಉಸ್ತುವಾರಿ ಮತ್ತು ಸಮನ್ವಯ ಸಮಿತಿಯನ್ನು ರಚಿಸಲು ರ್ಜಿಕಂಡಂತೆ ಪ್ರಸ್ತಾಪಿಸಲಾಗಿದೆ.

01. ಜೀಲ್‌ಫಿಲ್ಮ್‌	-	ಅರ್ಥಾತ್ ರ್ಜಿ
02. ಮುಖ್ಯ ರಾಖ್ಯಾನಿದಾ ಹರ್ ಅಧಿರಾರಿ. ಜೀಲ್‌ ಪಂಚಾಯತ್	-	ಸದಸ್ಯರು
03. ಜೀಲ್‌ ಯ್ಯಾಧಿಕಾರಿ	-	ಸದಸ್ಯರು
04. ಜೀಲ್‌ ಸಚಿವ	-	ಸದಸ್ಯರು
05. ಜೀಲ್‌ ಸಾರಿಗೆ ಅಧಿರಾರಿ (ಆರ್‌ಟಿಎಂ)	-	ಸದಸ್ಯರು
06. ವಿಭಾಗೀಯ ನಿಯಂತ್ರಣಾಧಿರಾರಿ. ಪಾಜ್ಯ ಪ್ರಸ್ತುತಿಗೆ ಸಂಸ್ಥೆ	-	ಸದಸ್ಯರು
07. ಜೀಲ್‌ ಅಧಿರಾರಿ. ಸಮಾಜ ರೂಪಾಣಿ ಇಲಾಖೆ	-	ಸದಸ್ಯರು
08. ಜೀಲ್‌ ಅಧಿರಾರಿ. ಹಿಂದುಕೆಡೆ ಹಾಗ್ ರೂಪಾಣಿ ಇಲಾಖೆ	-	ಸದಸ್ಯರು

09. ಜಿಲ್ಲಾ ಲಭಿತಾರಿ, ಅಲ್ಪಸಂಖ್ಯಾತರ ಕಲ್ಪನೆ ಇಲಾಖೆ ಸದಸ್ಯರು
 10. ವ್ಯಾದೇಶಿಕ ಜಂಟಿ ನಿಯೋಜಿತರು, ರಾಲೀಜು ಶಿಕ್ಷಣ ಇಲಾಖೆ ಸದಸ್ಯ ರಾಯ್ ದಶ್ರೀ

ಃ ಜಿಲ್ಲಾ ಮಟ್ಟದ ಸಮಿತಿಯ ಪಾಠ್ಯ ಮತ್ತು ರಕ್ಷಣೆಗಳು:

జిల్లేయ ఉన్నత పీడ్కణ సంస్గేరిల్లి శైట్టెచేక మతు సామాన్య చూగో సొబిగిళ అనుప్పునిచ్చు వెరివీట్రీసుపుదు.

ಶ್ರೀದ್ರಿಂಗ ಸಂಸ್ಥೆಗಳಲ್ಲಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಅವಶ್ಯಕತೆಗೆನುಸಾರೆಯಾಗಿ ಹೋವಿದ್ದ ತಪಾಸಣೆ ನಡೆಸುವುದು.

ವಿದ್ಯಾರ್ಥಿಗಳಿಗೆ ಸಾರಿಗೆ ಮತ್ತು ಬಸ್‌ಪಾಸ್ ವ್ಯವಸ್ಥೆ ತಲ್ಲಿನುಷ್ಟು.

ಕಾಲೇಜುಗಳಿಗೆ ಹೋಮ್‌ವಿಡ್ ಪ್ರೆಥಮ್ ಚೆಕಿಟೆ, ರಿಪೋರ್ಟ್‌ಗಳನ್ನು ಒದಗಿಸುವುದು.

ಸಮಾಜ ತಲ್ಲಿಗಳು. ಹಿಂದುತ್ವದ ದರ್ಗೆಗಳ ಮತ್ತು ಇತರೆ ಹಾಸ್ಯಾಗಳನ್ನು ವ್ಯಾರಂಭಿಸುವುದು ಮತ್ತು ಸರಿ ಹಾಸ್ಯಾಗಳಲ್ಲಿ ಹೋಮಿಡ್ ಸಂಬಂಧಪಟ್ಟ ಲಗತ್ತು ಮನಸ್ಸಿನ್ನರಿತೆ ಕ್ರಮಗಳನ್ನು ತೆಗೆದುಹೊಳ್ಳುವುದು.

విద్యార్థిగాళల్లి కరోన హరచుచికయిన్న తడిగట్టువ పురితంతే జాగ్రత్తిమూడిసుపుదు.

విద్యార్థిగాళ శ్వాసిక బెళహణిగే మతు ఆరోగ్యట్లు సంబంధచెప్పు ఇతరే విషయిగాళు.